

ಇಂದೇ ಸೇರಿರಿ!!!
ಅಥವಾ ಕರೆ ಮಾಡಿ
ಶುಲ್ಕ ರಹಿತ
1800-110-069



ಪಿಂಚಣಿ ಧನರಾಶಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ

ಅಟಲ್ ಪಿಂಚಣಿ ಯೋಜನೆಗೆ ಸೇರಿ!!!



ಇಂದು ನೀವು ಸಣ್ಣ ಮೊತ್ತದಲ್ಲಿ ಹಣ ಹೂಡಿದಲ್ಲಿ ಎಪಿವೈ ಅನ್ವಯ ವೃದ್ಧ ಕಾಲದಲ್ಲಿ ನಿಜಕ್ಕೂ ದೊಡ್ಡ ಪ್ರಯೋಜನ ಪಡೆಯಬಹುದಾಗಿದೆ!!!

ಎಪಿವೈ ಎಂದರೇನು?	ಯಾರಿಗಾಗಿ?	ಎಪಿವೈ ಏಕೆ ಬೇಕು?	ಹೇಗೆ ಸೇರುವುದು?
- ಭಾರತ ಸರ್ಕಾರದ ಖಚಿತ ಪಿಂಚಣಿಯೋಜನೆ - ಚಂದಾದಾರರು ನಿರಂತರವಾಗಿ ನಿರ್ದಿಷ್ಟವಾದ ಕನಿಷ್ಠ ಮೊತ್ತ ಪಾವತಿ ಮಾಡುತ್ತಾರೆ - ಪ್ರತಿ ತಿಂಗಳಿಗೆ ರೂ 1000-5000 ವರೆಗೆ ಕನಿಷ್ಠ ಖಚಿತ ಪಿಂಚಣಿ ಪಡೆಯುತ್ತಾರೆ - ಕುಟುಂಬಕ್ಕೆ ಹೆಚ್ಚಿನ ಪಿಂಚಣಿ ಪಡೆಯುವುದಕ್ಕಾಗಿ ಪತಿ ಮತ್ತು ಪತ್ನಿ ಪ್ರತ್ಯೇಕವಾಗಿ ಎಪಿವೈ ಖಾತೆಯನ್ನು ತೆರೆಯಬಹುದಾಗಿದೆ	18-40 ವರ್ಷ ನಡುವಿನ ಪ್ರಾಯದಲ್ಲಿರುವ ಎಲ್ಲಾ ಭಾರತೀಯರಿಗಾಗಿ - ಮೇಲಿನ ಪ್ರಾಯ ಗುಂಪಿನಲ್ಲಿರುವ ಪ್ರಸಕ್ತ ಸ್ವಾವಲಂಬನ ಫಲಾಪೇಕ್ಷಿಗಳಿಗಾಗಿ - ಆದಾಯ ತೆರಿಗೆ ವಿನಾಯಿತಿ ಪಡೆಯಲು ಬಯಸುವವರಿಗಾಗಿ	- ಮೂರು ಖಚಿತ ಲಾಭಗಳಿವೆ - ಚಂದಾದಾರರಿಗೆ ಕನಿಷ್ಠ ಖಚಿತ ಪಿಂಚಣಿ - ಚಂದಾದಾರರ ಮರಣದ ಬಳಿಕ ಪತಿ/ಪತ್ನಿಗಾಗಿ ಕನಿಷ್ಠ ಖಚಿತ ಪಿಂಚಣಿ - ನಾಮಿನಿ 1.70 ಲಕ್ಷದಿಂದ 8.50 ಲಕ್ಷದ ವರೆಗೆ ಪಿಂಚಣಿ ಸಂಪತ್ತು ಪಡೆಯುತ್ತಾರೆ	- ನಿಮ್ಮ ಬ್ಯಾಂಕ್ ಸಂಪರ್ಕಿಸಿ - ಎಪಿವೈ ರಿಜಿಸ್ಟ್ರೇಶನ್ ಫಾರ್ಮ್ ಸಲ್ಲಿಸಿ - ಮಾಸಿಕ/ತ್ರೈಮಾಸಿಕ/ಅರ್ಧ ವಾರ್ಷಿಕ ಕೊಡುಗೆಗಳನ್ನು ಪಾವತಿ ಮಾಡಿ - ಆಧಾರ್ ಕಾರ್ಡ್ ಕಡ್ಡಾಯವಲ್ಲ

ಎಪಿವೈ ಎಲ್ಲರಿಗೂ ಸರಿಯಾದ ನಿವೃತ್ತಿ ಆಯ್ಕೆಯಾಗಿದೆ!!!